



ದಿನಾಂಕ: 08.12.2023

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೀಮಿತವಾಗಿದೆ
ಈ ವಾರದ ಹಂಪಾಮಾನ ಮುನ್ಝಾಂಚೆ(ಭಾರತೀಯ ಹಂಪಾಮಾನ ಇಲಾಖೆ)
(ದಿನಾಂಕ 09-12-2023 ರಿಂದ 13-12-2023 ವರೆಗೆ)

ಸಿಹಿತಾಂಕಗಳು	09.12.2023	10.12.2023	11.12.2023	12.12.2023	13.12.2023
ಮಳೆ (ಮಿ.ಮಿ)	20	10	1	0	0
ಗರಿಷ್ಠ ಉಷ್ಣಾಂಶ (ಡಿ.ನೇ.)	30	28	28	29	29
ಕನಿಷ್ಠ ಉಷ್ಣಾಂಶ (ಡಿ.ನೇ.)	20	19	19	18	17
ಮೊಡ (ಪ್ರಮಾಣ)	6	6	7	6	6
ಅಧ್ರತೆ 7.20 ಬೆ (ಶೇ)	95	93	94	94	95
ಅಧ್ರತೆ 2.20 ಮ (ಶೇ)	63	68	61	61	47
ನಾಳಿಯ ವೇಗ (ಕ.ಮಿ/ಗಂಟೆಗೆ)	15	13	12	11	12
ನಾಳಿಯ ದಿಕ್ಕು (ಡಿರ್)	112	103	90	90	72

ಭಾರತೀಯ ಹಂಪಾಮಾನ ಇಲಾಖೆಯ ಪ್ರಕಾರ ಮುಂದಿನ ನಾಲ್ಕು ದಿನಗಳಲ್ಲಿ ಹನುರದಿಂದ ಸಾದಾರಣ ಮಳೆಯಾಗುವ ಸಾಧ್ಯತೆ ಇದೆ. ದಿನದ ಗರಿಷ್ಠ ಉಷ್ಣಾಂಶ **28.0-30.0°C** ಮತ್ತು ಕನಿಷ್ಠ **17.0-20.0°C** ಇರುವ ಸಾಧ್ಯತೆ ಇದೆ. ಬೆಳೆಗಿನ ಅಧ್ರತೆ ಪ್ರಮಾಣ ಶೇ **93-95 %** ಇದ್ದು ಮಧ್ಯಾಹ್ನ **47-68 %** ಇರುವುದು ಮತ್ತು ನಾಳಿಯು ಗಂಟೆಗೆ ಸರಾಸರಿ **11-15 ಕ.ಮಿ.** ವೇಗದಲ್ಲಿ ಬೇಸುವ ಸಂಭವವಿದೆ.

ಕ್ರೈಸ್ತೀ ಕ್ರಮಗಳ ಬಗ್ಗೆ ಅನುಸರಿಸಬೇಕಾದ ವಿವರ

ಬೆಳೆಗಳು	ಬೆಳೆಯ ಹಂತ	ಕ್ರೈಸ್ತಿ ಸಲಹಾಗಳು
ಸಾಮಾನ್ಯ		<ul style="list-style-type: none"> ➤ ರ್ಯಾತ್ ಬಾಂದವರು ಕಟ್ಟಾವು ಮಾಡಿರುವ ಬೆಳೆಗಳನ್ನು ಬಿಸಿಲಿನಲ್ಲಿ ಒಣಗಿಸುವುದನ್ನು ಕೆಲ ದಿನಗಳ ಕಾಲ ಮುಂದೂಡಿ. ➤ ಗೊಬ್ಬರದ ಗಿಡಗಳನ್ನು ಮತ್ತು ಕಳೆಗಿಡಗಳನ್ನು ಭೂ ಹೊದಿಕೆಯಾಗಿ ಬೆಳೆಗಳಿಕೆ ಹಾಕಿ ಇಡರಿಂದ ಗೊಬ್ಬರ ಮತ್ತು ತೇವಾಂಶದ ಸಂಕ್ಷೇಪೀಯಾಗುತ್ತದೆ. ➤ ಕಟ್ಟಾವು ಮಾಡಿದ ಬೀತನೆ ಬೀಜಗಳನ್ನು ಸರಿಯಾಗಿ ಒಣಗಿಸಬೇಕು. ಅಂದರೆ ಏಕದಳ ದಾಸ್ಯಗಳು ತೇವಾಂಶ ಶೇ. 11 ರಿಂದ 12, ದ್ವಿದಳದಾಸ್ಯಗಳ ತೇವಾಂಶ ಶೇ.9, ಎಣ್ಣೆಕಾಳುಗಳು ಶೇ.8 ಮತ್ತು ತರಕಾರಿ ಬೀಜಗಳು ಶೇ. 5 ರಿಂದ 6 ರಷ್ಟೇರಬೇಕು. ಇಡರಿಂದ ಹೆಚ್ಚಿನ ಕೆಡದಂತೆ ಬೀಜಗಳನ್ನು ಸಂಸ್ಕರಣೆ ಮಾಡಬಹುದು ಜೊತೆಗೆ ಉಗ್ರಾ ಕೇಟೆದ ಬಾಧೆಯನ್ನು ಕಡಿಮೆಮಾಡಬಹುದು. ➤ ದ್ವಿದಳದಾಸ್ಯಗಳನ್ನು ಸಂಸ್ಕರಣಾ ಕೇಟೆಗಳಿಂದ ರಕ್ಷಿಸಲು ಎಣ್ಣೆಯ ಲೇಪನಮಾಡಿ ಸಂಗ್ರಹಿಸಬೇಕು (ಇಡಲು, ಅಗಸೆ, ಹೊಂಗೆ ಅಥವಾ ಬೆಣಿನ ಎಣ್ಣೆ) ಪ್ರತಿ ಕ.ಗ್ರಾಂ ಬೀಜಕ್ಕೆ 3 ರಿಂದ 5 ಮಿ.ಲಿ. ಎಣ್ಣೆಯನ್ನು ಉಪಯೋಗಿಸಬೇಕು.
ಮುಂಗಾಯ ಬೆಳೆಗಳು	ಕಟ್ಟಾವು ಹಂತ	<p>ತಃ ಕೆಳಗಿನ ಕೆಡಿಮೆ ಅವಧಿ ಹಿಂಗಾಯ ಬೆಳೆ ತೆಗೆಗಳನ್ನು ಬಿತನೆ ಮಾಡಲು ಸೂಚಿಸಲಾಗಿದೆ</p> <ul style="list-style-type: none"> ➤ ಅಲಸಂದೆ : ಟಿ.ವಿ.ವಿಕ್ಸ್-944, ಕೆ.ಬಿ.ಸಿ-1, ಅವರೆ-ಎಚ್.ವಿ-3 ಮತ್ತು 4,ನೂರ್ಯಾಕಾಂತಿ: ಕೆ.ಬಿ.ಎಸ್.ಹೆಚ್-1,41,42,44 ಮತ್ತು 53, ಹುರುಳಿ: ಹಿ.ವಿಕ್.ಜಿ-9 ಮತ್ತು ಕೆ.ಬಿ.ವಿಕ್-1, ➤ ರಾಗಿ ತೆನಿಯನ್ನು ಕಟ್ಟಾವು ಮಾಡಿ ಬಿಸಿಲು ಬಂಡ ಮೇಲೆ ಒಣಗಿಸಿ ಶೇಘರಿಸಿ. ➤ ಹನುರ ಮಳೆಯ ಅವಕಾಶ ಇರುವುದರಿಂದ ರಾಗಿ ಗಿಡವನ್ನು ಕಟ್ಟಾವು ಮಾಡುವುದನ್ನು ಕೆಲ ದಿನಗಳ ಕಾಲ ಮುಂದೂಡಿ. ➤ ತೊಗರಿ ಬೆಳೆಯಲ್ಲಿ ಜನ್ಮಾಗಿ ಬಲಿತಿರುವ ಕಾಲ್ಯಾಂಸ್ ಕಟ್ಟಿಪು ಮಾಡಿ ಬಿಸಿಲು ಬಂಡ ಮೇಲೆ ಒಣಗಿಸಿ ಶೇಘರಿಸಿ.
ಮರಾವು	ಹೊವಿನ ಕುಡಿ ಚಿನ್ನುರುವ ಮತ್ತು ಹೊವಿನ ಹಂತ	<ol style="list-style-type: none"> 1. ಹೂ ಬಿಡುವುದಕ್ಕೆ ಮುಂಚೆ ಹಾಗೂ ಕಾಲ್ಯಾಂಸ್ ಕಟ್ಟಿದ ಕುಡಲೇ ಜಿಗಿಹುಳು ಮತ್ತು ಬೂದಿರೋಗದ ನಿಯಂತ್ರಣಕ್ಕೆ ಗಿಡಗಳಿಗೆ 4ಗ್ರಾಂ ಕಾರ್ಬರಿಲ್ (50 wp) ಅಥವಾ 0.3 ಮಿ.ಲಿ ಇಮಿಡಾಕ್ಲೋಪ್ರೈಡ್

		<p>200.ಎನ್.ಎಲ್ ಅಥವಾ 0.5 ಮಿ.ಲೀ ಲ್ಯಾಂಬ್‌ಸೈಡ್‌ಎಫ್‌ಎಫ್‌ಎಫ್ (5 ಜಿಸಿ)</p> <ol style="list-style-type: none"> 2. ಜೊತೆಗೆ 3ಗ್ರಾ. ನೀರಿನಲ್ಲಿ ಕರಗುವ ಗಂಧಕ (ನಲ್ಲಿ ಟಾಫ್ 80WP) ಪ್ರತಿ ಲೀಟರ್ ನೀರಿನಲ್ಲಿ ಮೀಶ್ ಮಾಡಿ ಸಿಂಪಡಿಸಿ. 3. ಜಿಗಹುಳುವಿನ ಹಾವಳಿ ತೀವ್ರವಾಗಿದ್ದಲ್ಲಿ ಅರ್ಥಾಡಿರ್ಕಿಸ್ (10,000 ಪಿ.ಪಿ.ಎವ್) 7 ಮಿ.ಲೀ/ಲೀ ನೀರಿನಲ್ಲಿ ಸಿಂಪಡಿಸಿ. 4. ಮಾಲಿನ ಮರಗಳ ಬುಡದ ಪಾತಿಗಳನ್ನು ಸ್ವಚ್ಚನೋಳಿಸಿ ಲಾಂಟಾನ ಮುಂತಾದ ಕಳೆ ಸಸ್ಯಗಳಿಧ್ಯರೆ ಬೇರು ಸಮೇತ ಕಿತ್ತುತೆಗೆಯಬೇಕು. 5. ಅದರ ಜೊತೆಗೆ ಮರಗಳಲ್ಲಿ ಕಣ್ಣಡಿಸಿ ಪರಾವಲಂಬಿ ಸಸ್ಯಗಳಾದ ಬದನಿಕೆ (ಕನ್ಕುಟ್ಟಿ, ಲೋರಾಂಧರ್ಸ್) ಮುಂತಾದುವ್ಯಗಳನ್ನು ಸವರಿತೆಗೆಯಬೇಕು.ಅಧಿಕ ಸಾಂದ್ರತೆ ನೆಡುವೆಕೆಯಲ್ಲಿಕಾಂಡ ಪರಾವಲಂಬಿ ಸಸ್ಯಗಳ ಹಾವಳಿ ಜಾಸ್ತಿಯಲ್ಲಿರುತ್ತದೆ. 6. ಮಾಲಿನ ಮರಗಳ ಬುಡದ ಪಾತಿಗಳನ್ನು ಸ್ವಚ್ಚನೋಳಿಸಿ ಲಾಂಟಾನ ಮುಂತಾದ ಕಳೆ ಸಸ್ಯಗಳಿಧ್ಯರೆ ಬೇರು ಸಮೇತ ಕಿತ್ತುತೆಗೆಯಬೇಕು.
	ಹಂತಸಂಗೌರ್ವಣೆ	<ol style="list-style-type: none"> 1. ತಾರಮಾನದಲ್ಲಿ ಹತಾತ್ ಕುಸಿತದಿಂದ ಪ್ರಾರ್ಥಿಗಳನ್ನು ರಚಿಸಲು ರಾತ್ರಿಯ ಸಮಯದಲ್ಲಿ ಮುಚ್ಚಿದ ಶೀಡೆ ಪ್ರದೇಶದಲ್ಲಿ ಇರಿಸಿ. 2. ಪ್ರಾರ್ಥಿಗಳ ಶೀಡೆಗಳಲ್ಲಿನ ನೇಲ ಹಾಸು/ಹುಲ್ಲನ್ನು ಪ್ರತಿದಿನ ಬದಲಾಯಿಸಬೇಕು. 3. ಕೆಲವು ಪ್ರದೇಶಗಳಲ್ಲಿ ಚಳಿಗಾಲದ ತಿಂಗಳುಗಳಲ್ಲಿ ಉಂಟಾಗುವ ಕೊರತೆಯ ಅವಧಿಗೆ ಮೇವನ್ನು ಸಂಗೃಹಿಸಲು ಸರಿಯಾದ ಕಾಳಜಿ ವಹಿಸಬೇಕು, ಈ ಸಮಯದಲ್ಲಿ ದೀರ್ಘಕಾಲಿಕ ಮಲ್ಲುಗಳನ್ನು ಕತ್ತಲಿಸಬೇಕು.
	ಕೊಳ್ಳಿ ಸಾಕಾಣಿಕೆ	<ol style="list-style-type: none"> 1. ಬಿಸಿಲು, ಮತ್ತು ಬೀಸು ಗಾಳಿಯನ್ನು ತಪ್ಪಿಸಲು ಕೊಳ್ಳಿ ಮನೆಯನ್ನು ಪ್ರೋವ್-ಪ್ರೆಸ್ಟ್‌ಮ್ಯಾಕ್ ಉದ್ದ್ಯಾಸಾಗಿ ಆಯುಕಾರವಾಗಿ ಕಟ್ಟಿಪ್ರಾಯ ಸೂಕ್ತ. 2. ಮೊಟ್ಟೆಯಿಂದ ಮರಿಗಳ ಬಂದ ನಂತರ ಮೊದಲನೇ ವಾರದಲ್ಲಿ ಶಾಖದ ಬುಟ್ಟಿಯ ಕೆಳಗೆ ಬಿಡಬೇಕು ಮತ್ತು ಶಾಖದ ಬುಟ್ಟಿಯ ಅಂತರಿನಲ್ಲಿ ನೆಲಕ್ಕೆ ಕರಡಿರುವ ಸತ್ತೆಯಿಂದ 8 ಸೆ.ಮಿ. ಮೇಲೆ 35° ಸೆ. ಶಾಖ ಇರಬೇಕಾಗುತ್ತದೆ. ಅನಂತರ ವಾರಕ್ಕೆ 2° ಸೆ. ನಂತೆ ಕಡಿಮೆ ಮಾಡಿ, ನಾಲ್ಕು ವಾರಗಳ ನಂತರ ಬಿಸಿ ಬುಟ್ಟಿಗಳನ್ನು ತೆಗೆಯಬೇಕು. 3. ಚಳಿಗಾಲಲ್ಲಿಯದರಿಂದ ಕೊಳ್ಳಿ ಸಾಕಾಣಿಕಾ ಕೊರತಿಯಲ್ಲಿ ಉಷ್ಣಾಳದ ಸ್ಥಿರತೆ ಕಾಣಾಡಲು ವಿದ್ಯುತ್ ಬಲ್ಲಿ ಗಳ ಮುಖಾಂತರ ಸ್ಥಿರತೆಯನ್ನು ಕಾಣಾಡುತ್ತದೆ. 4. ಕೊಳ್ಳಿ ಸಾಕಾಣಿಕಾ ಕೊರತಿಯಲ್ಲಿ ಕಿಟಕಿಯಲ್ಲಿ ಚಳಿಗಾಳಿಯು ಹೆಚ್ಚಾಗಿ ಬೀಸುಪುದರಿಂದ ಪರದೆಯನ್ನು ಮುಚ್ಚಿ ಚಳಿಯಿಂದ ರಚಿಸಬೇಕು.

ನೋಡಲ್ರೋ ಅಧಿಕಾರಿ:

ಕೃಷ್ಣ ಹರಿಹರಾನ್ ವಿಭಾಗ
ಕೃಷ್ಣ ವಿಶ್ವವಿದ್ಯಾಲಯ, ಬೆಂಗಳೂರು

ಮಂಬಿಲ್ ಅಧಿಕಾರಿ:

- ದ್ಯುತಿಯ “ದೂರೀನಿ” ಎಂಬ ತಂತ್ರಾಂಶವನ್ನು ಗೂಗಲ್ ಪ್ಲೇಸ್ ಸೈಟ್‌ನಿಂದ ಡೊನ್ ಲೋಡ್ ಮಾಡಿಕೊಂಡರೆ ಇದರಿಂದ ಮೀಂಚಿನ ಮನ್ಯಾಚಸೆಯನ್ನು ಅಷ್ಟಂತ ನಿಲುರವಾಗಿ ತೀಳಿಯಬಹುದು.
- ಹಾಗೆಯೇ “ಮಾಸಮಾ” ಮತ್ತು “ಮೇಫಾದ್ಮಾ” ತಂತ್ರಾಂಶಗಳಿಂದ ಮಳೆಯ ಮನ್ಯಾಚನೆ ಮತ್ತು ಕೃಷ್ಣ ಸಲಹೆಗಳನ್ನು ಪಡೆಯಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ mausam.imd.gov.in ಜಾಲತಾಣದಲ್ಲಿ ಮಾಹಿತಿ ಪಡೆಯಿರಿ.